

ಬ್ಯಾಂಕಿನ ಲೋಗೋ



ಪ್ರಧಾನ ಮಂತ್ರಿ ಮುದ್ರಾ ಯೋಜನಾ

ಪ್ರಧಾನ ಮಂತ್ರಿ ಮುದ್ರಾ ಯೋಜನೆಗಾಗಿ ಸಾಲ ಅರ್ಜಿ

(ಪರಿಶೀಲನಾ ಪಟ್ಟಿಯ ಪ್ರಕಾರ ದಾಖಲೆಗಳೊಂದಿಗೆ ಸಲ್ಲಿಸಬೇಕು)

ಎ. ಕಚೇರಿ ಬಳಕೆಗಾಗಿ:

ಉದ್ಯಮದ ಹೆಸರು	ಅರ್ಜಿ ಕ್ರಮ ಸಂಖ್ಯೆ	ಶಾಖೆಯ ಹೆಸರು	ಪ್ರವರ್ಗ
			ಶಿಶು/ಕಿಶೋರ್/ತರುಣ

ಬಿ. ವ್ಯವಹಾರ ಮಾಹಿತಿ:

ಉದ್ಯಮದ ಹೆಸರು						
ರಚನೆ	✓	ಮಾಲೀಕತ್ವ	ಪಾಲುದಾರಿಕೆ	ಪ್ರೈ. ಲಿಮಿಟೆಡ್	ಲಿಮಿಟೆಡ್ ಕಂಪನಿ	ಯಾವುದೇ ಇತರ(ನಿರ್ದಿಷ್ಟಪಡಿಸಿ)
ಪ್ರಸ್ತುತ ವ್ಯವಹಾರ ವಿಳಾಸ		ರಾಜ್ಯ			ಪಿನ್ ಕೋಡ್	
		ವ್ಯಾಪಾರ ಆವರಣಗಳು		✓	ಬಾಡಿಗೆಗೆ ಪಡೆದಿರುವುದು	ಸ್ವಂತ
		ದೂರವಾಣಿ ಸಂಖ್ಯೆ		ಮೊಬೈಲ್ ಸಂಖ್ಯೆ	91	
ಇ-ಮೇಲ್:						
ವ್ಯವಹಾರ ಚಟುವಟಿಕೆ		ಅಸ್ತಿತ್ವದಲ್ಲಿರುವ				
		ಪ್ರಸ್ತಾವಿತ				
ಪ್ರಾರಂಭ ದಿನಾಂಕ (ದಿನಾಂಕ/ತಿಂಗಳು/ವರ್ಷ)						
ಘಟಕವನ್ನು ನೋಂದಾಯಿಸಲಾಗಿದೆಯೇ		✓	ಹೌದು			ಇಲ್ಲ
ನೋಂದಣಿ ಮಾಡಿದ್ದರೆ (ದಯವಿಟ್ಟು ನೋಂದಣಿ ಸಂಖ್ಯೆ ಮತ್ತು ನೋಂದಾಯಿಸಲಾದ ಕಾಯಿದೆ ನಮೂದಿಸಿ:)						
ನೋಂದಾಯಿತ ಕಚೇರಿ ವಿಳಾಸ						

ಕೌಶಲ್ಯ ಪ್ರಮಾಣೀಕೃತ		(1) ಸ್ವಯಂ ಕೌಶಲ್ಯ (2) ಕೌಶಲ್ಯರಹಿತ (3)			
ಸಾಮಾಜಿಕ ವರ್ಗ	✓	ಪ.ಜಾ	ಪಪಂ	ಒಬಿಸಿ	ಅಲ್ಪಸಂಖ್ಯಾತ ಸಮುದಾಯ
ಅಲ್ಪಸಂಖ್ಯಾತ ಸಮುದಾಯ ವಾಗಿದ್ದರೆ	✓	ಬೌದ್ಧರು	ಮುಸ್ಲಿಮರು	ಕ್ರಿಶ್ಚಿಯನ್ನರು	ಸಿಖ್ಖರು
					ಇತರ

ಸಿ. ಮಾಲೀಕರು/ಪಾಲುದಾರರು/ನಿರ್ದೇಶಕರ ಹಿನ್ನೆಲೆ ಮಾಹಿತಿ:

ಕ್ರಮ ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ	ಲಿಂಗ	ವಸತಿ ವಿಳಾಸ ಮೊಬೈಲ್ ಸಂಖ್ಯೆಯೊಂದಿಗೆ	ಶೈಕ್ಷಣಿಕ ಅರ್ಹತೆ	ಸದರಿ ಚಟುವಟಿಕೆಯಲ್ಲಿ ಅನುಭವ (ವರ್ಷಗಳು)
1.						
2.						

..

ಕ್ರಮ ಸಂಖ್ಯೆ	ಐಡಿ ಪುರಾವೆ	ಐಡಿ ಪುರಾವೆ ಸಂಖ್ಯೆ	ವಿಳಾಸ ಪುರಾವೆ	ವಿಳಾಸ ಪುರಾವೆ ಸಂಖ್ಯೆ	ಪ್ಯಾನ್ ಕಾರ್ಡ್/ಡಿಐಎನ್ ಸಂಖ್ಯೆ.	ಬ್ಯಾಂಕಿನ ಅಧಿಕಾರಿಗಳು/ನಿರ್ದೇಶಕರೊಂದಿಗಿನ ಸಂಬಂಧ ಯಾವುದಾದರೂ ಇದ್ದರೆ
1.						
2.						

ಡಿ. ಸಂಬಂಧಿತ ಸಂಸ್ಥೆಗಳ ಹೆಸರುಗಳು ಮತ್ತು ಸಂಬಂಧದ ಸ್ವರೂಪ:

ಸಂಬಂಧಿತ ಸಂಸ್ಥೆಗಳ ಹೆಸರುಗಳು	ಸಂಬಂಧಿತ ಸಂಸ್ಥೆಯ ವಿಳಾಸ	ಪ್ರಸ್ತುತ ಬ್ಯಾಂಕಿಂಗ್ ಮಾಡುತ್ತಿರುವ ಬ್ಯಾಂಕು	ಸಂಬಂಧಿತ ಸಂಸ್ಥೆಯ ಸ್ವರೂಪ	ಸಂಬಂಧಿತ ಸಂಸ್ಥೆಯಲ್ಲಿ ಮಾಲೀಕ/ಪಾಲುದಾರ/ನಿರ್ದೇಶಕ ಅಥವಾ ಕೇವಲ ಹೂಡಿಕೆದಾರರಾಗಿ ಆಸಕ್ತಿಯ ವ್ಯಾಪ್ತಿ

ಇ. ಅಸ್ತಿತ್ವದಲ್ಲಿರುವ ಬ್ಯಾಂಕಿಂಗ್/ಕ್ರೆಡಿಟ್ ಸೌಲಭ್ಯಗಳು: (ರೂ.ಗಳಲ್ಲಿ)

ಸೌಲಭ್ಯದ ವಿಧ	ಪ್ರಸ್ತುತ --- ಇವರೊಂದಿಗೆ ಬ್ಯಾಂಕಿಂಗ್	ಪಡೆದುಕೊಂಡ ಮಿತಿ	----- ರಂದು ಇದ್ದಂತೆ ಬಾಕಿ	ಸಲ್ಲಿಸಿದ ಭ ದ್ರತೆ	ಆಸ್ತಿ ವರ್ಗೀಕರಣ ಸ್ಥಿತಿ
ಉಳಿತಾಯ ಖಾತೆ		ಅನ್ವಯಿಸುವುದಿಲ್ಲ		ಅನ್ವಯಿಸುವುದಿಲ್ಲ	
ಚಾಲ್ತಿ ಖಾತೆ		ಅನ್ವಯಿಸುವುದಿಲ್ಲ		ಅನ್ವಯಿಸುವುದಿಲ್ಲ	
ನಗದು ಸಾಲ					
ಸಾವಧಿ ಸಾಲ					
LC/BG					
ಈ ಬ್ಯಾಂಕಿನಲ್ಲಿ ಬ್ಯಾಂಕಿಂಗ್ ಮಾಡುತ್ತಿದ್ದರೆ, ಇಲ್ಲಿ ಗ್ರಾಹಕ ID: ನೀಡಬೇಕು					
ನಮ್ಮ ಘಟಕವು ಹಿಂದೆ ಯಾವುದೇ ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಯಾವುದೇ ಸಾಲವನ್ನು ಪಡೆದಿಲ್ಲ ಮತ್ತು ನಾನು/ನಾವು ಮೇಲಿನ ಕಾಲಮ್ ಸಂಖ್ಯೆ ಇ ನಲ್ಲಿ ಹೇಳಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ / ಹಣಕಾಸು ಸಂಸ್ಥೆಗೆ ಋಣಿಯಾಗಿಲ್ಲ ಎಂದು ಪ್ರಮಾಣೀಕರಿಸಲಾಗಿದೆ.					

ಎಫ್. ಪ್ರಸ್ತಾವಿತ ಕ್ರೆಡಿಟ್ ಸೌಲಭ್ಯಗಳು: (ರೂ.ಗಳಲ್ಲಿ)

ಸೌಲಭ್ಯಗಳ ವಿಧ	ಮೊಬಲಗು	ಯಾವ ಉದ್ದೇಶಕ್ಕಾಗಿ ಬೇಕಾಗಿದೆ	ನೀಡಲಾಗುವ ಪ್ರಾಥಮಿಕ ಭದ್ರತೆಯ ವಿವರಗಳು (ಅಂದಾಜು ಮೌಲ್ಯವನ್ನು ನಮೂದಿಸಬೇಕು)
ನಗದು ಕ್ರೆಡಿಟ್			
ಸಾವಧಿ ಸಾಲ			
ಎಲ್ ಸಿ/ಬಿಜಿ			
ಒಟ್ಟು			

ಜಿ. ಕಾರ್ಯಕಾರಿ ಬಂಡವಾಳದ ಸಂದರ್ಭದಲ್ಲಿ: ಅನ್ವಯಿಸಲಾದ ನಗದು ಕ್ರೆಡಿಟ್ ಮಿತಿಯ
ಆಧಾರ: (ರೂ.ಗಳಲ್ಲಿ)

ವಾಸ್ತವಿಕ ಮಾರಾಟ		ಯೋಜಿತ						
ಹ. ವ -	ಹ. ವ -	ಮಾರಾ ಟ	ಕಾರ್ಯಕಾರಿ ವರ್ತುಲ ತಿಂಗಳುಗಳ ಲ್ಲಿ	ದಾಸ್ತಾ ನು	ಸಾಲಗಾರ ರು	ಸಾಲಿಗೆ ರು	ಪ್ರವರ್ತಕ ರು	ಕೊಡುಗೆ ಮಿತಿಗ ಳು

ಎಚ್. ಸಾವಧಿ ಸಾಲದ ಅವಶ್ಯಕತೆಗಳ ಸಂದರ್ಭದಲ್ಲಿ,
ಯಂತ್ರೋಪಕರಣಗಳು/ಉಪಕರಣಗಳ ವಿವರಗಳನ್ನು ಈ ಕೆಳಗಿನಂತೆ ನೀಡಬಹುದು:

ಯಂತ್ರದ/ ಸಲಕರಣೆಗಳ ವಿಧ	ಯಾವ ಉದ್ದೇಶ ಕ್ಕಾಗಿ ಅಗತ್ಯವಿದೆ	ಪೂರೈಕೆದಾರರ ಹೆಸರು	ಯಂತ್ರದ ಒಟ್ಟು ವೆಚ್ಚ	ಪ್ರವರ್ತಕರು ಮಾಡುತ್ತಿರುವ ಕೊಡುಗೆ (ರೂ.)	ಅಗತ್ಯವಿರುವ ಸಾಲ (ರೂ.)
ಒಟ್ಟು					
ವಿನಂತಿಸಿದ ಮೊರಟೋರಿಯಂ ಅವಧಿಯೊಂದಿಗೆ ಮರುಪಾವತಿ ಅವಧಿ					

ಐ.ಹಿಂದಿನ ಕಾರ್ಯಸಾಧನೆ / ಭವಿಷ್ಯದ ಅಂದಾಜುಗಳು: (ರೂ.ಗಳಲ್ಲಿ)

ಹಿಂದಿನ ಕಾರ್ಯಸಾಧನೆ / ಭವಿಷ್ಯದ ಅಂದಾಜುಗಳು (ಹಿಂದಿನ ಎರಡು ವರ್ಷಗಳ ವಾಸ್ತವಿಕ ಕಾರ್ಯಸಾಧನೆ, ಪ್ರಸ್ತುತ ವರ್ಷದ ಅಂದಾಜುಗಳು ಮತ್ತು ಕಾರ್ಯಕಾರಿ ಬಂಡವಾಳ ಸೌಲಭ್ಯಗಳಿಗಾಗಿ ಮುಂದಿನ ವರ್ಷದ ಮುನ್ನೂಚನೆಗಳನ್ನು ಒದಗಿಸಲಾಗುವುದು. ಆದಾಗ್ಯೂ, ಅವಧಿ ಸಾಲ ಸೌಲಭ್ಯಗಳಿಗಾಗಿ, ಸಾಲ ಮರುಪಾವತಿಯ ಪ್ರಸ್ತಾವಿತ ವರ್ಷದವರೆಗೆ ಒದಗಿಸಬೇಕಾದ ಮುನ್ನೂಚನೆಗಳು)				
	ಕಳೆದ ವರ್ಷ-II (ವಾಸ್ತವ)	ಕಳೆದ ವರ್ಷ-I (ವಾಸ್ತ ವ)	ಪ್ರಸ್ತುತ ವರ್ಷ (ಅಂದಾಜು)	ಮುಂದಿನ ವರ್ಷ (ಪ್ರಕ್ಷೇಪಿತ)
ನಿವ್ವಳ ಮಾರಾಟ				
ನಿವ್ವಳ ಲಾಭ				
ಬಂಡವಾಳ (ಕಂಪನಿಗಳ				

ಸಂದರ್ಭದಲ್ಲಿ ನಿವ್ವಳ ಮೌಲ್ಯ)				
------------------------------	--	--	--	--

ಜೆ. ಶಾಸನಬದ್ಧ ಹೊಣೆಗಾರಿಕೆಗಳ ಬಗ್ಗೆ ಸ್ಥಿತಿ:

ಶಾಸನಬದ್ಧ ಹೊಣೆಗಾರಿಕೆಗಳು	ಪಾಲಿಸಲಾಗಿದೆಯೇ(ಹೌದು/ಇಲ್ಲ ಆಯ್ಕೆಮಾಡಿ) ಅನ್ವಯಿಸದಿದ್ದರೆ N. A ಆಯ್ಕೆಮಾಡಿ	ಷರಾ (ಸಂಬಂಧಿತ ಬಾಧ್ಯತೆಗೆ ಕುರಿತ ಯಾವುದೇ ವಿವರಗಳು ನೀಡಬೇಕು)
1. ಅಂಗಡಿಗಳು ಮತ್ತು ಸಂಸ್ಥೆಗಳ ನೋಂದಣಿಕಾಯ್ದೆಯ ಅಡಿಯಲ್ಲಿ		
2. MSME ಅಡಿಯಲ್ಲಿ ನೋಂದಣಿ (ತಾತ್ಕಾಲಿಕ / ಅಂತಿಮ)		
3. ಔಷಧ ಪರವಾನಗಿ		
4. ಇತ್ತೀಚಿನ ಮಾರಾಟ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ		
5. ಇತ್ತೀಚಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ		
6. ಬಾಕಿ ಉಳಿದಿರುವ ಯಾವುದೇ ಇತರ ಶಾಸನಬದ್ಧ ಬಾಕಿಗಳು		

ಕೆ. ಘೋಷಣೆ:

ನಾನು/ನಾವು ಒದಗಿಸಿದ ಎಲ್ಲಾ ಮಾಹಿತಿಯು ಸತ್ಯವಾದದ್ದು, ಸರಿಯಾಗಿದೆ ಮತ್ತು ಸಂಪೂರ್ಣವಾಗಿದೆ ಎಂದು ನಾನು/ನಾವು ಈ ಮೂಲಕ ಪ್ರಮಾಣೀಕರಿಸುತ್ತೇನೆ. ಅರ್ಜಿ ನಮೂನೆಯಲ್ಲಿ ಸೂಚಿಸಿರುವುದನ್ನು ಹೊರತುಪಡಿಸಿ, ನಾನು/ನಾವು ಘಟಕಕ್ಕೆ ಯಾವುದೇ ಸಾಲ ವ್ಯವಸ್ಥೆಗಳನ್ನು ಹೊಂದಿಲ್ಲ. ನಾನು/ನಾವು ಕೊಡಬೇಕಾದ ಯಾವುದೇ ಹಳೇಬಾಕಿ/ಕಾನೂನುಬದ್ಧ ಬಾಕಿಯನ್ನು ಹೊಂದಿಲ್ಲ. ನನ್ನ/ನಮ್ಮ ಅರ್ಜಿಗೆ ಸಂಬಂಧಿಸಿದಂತೆ ಬ್ಯಾಂಕಿಗೆ ಅಗತ್ಯವಿರುವ ಎಲ್ಲಾ ಇತರ ಮಾಹಿತಿಯನ್ನು ನಾನು/ನಾವು ಒದಗಿಸುತ್ತೇವೆ. ನೀವು ಸೂಕ್ತವೆಂದು ಭಾವಿಸುವ ಯಾವುದೇ ಏಜೆನ್ಸಿಯೊಂದಿಗೆ ಸದರಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬಹುದು. ನೀವು, ನಿಮ್ಮ ಪ್ರತಿನಿಧಿಗಳು ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಮುದ್ರಾ ಲಿಮಿಟೆಡ್, ಅಥವಾ ನೀವು ಅಧಿಕೃತಾರ ನೀಡಿರುವ ಯಾವುದೇ ಇತರ ಏಜೆನ್ಸಿ, ಮೇಲೆ ನೀಡಲಾದ ನಮ್ಮ ಕಾರ್ಖಾನೆ/ವ್ಯವಹಾರ ಆವರಣದಲ್ಲಿ ನನ್ನ/ನಮ್ಮ ಆಸ್ತಿಗಳು, ಖಾತೆ ಪುಸ್ತಕಗಳು ಇತ್ಯಾದಿಗಳನ್ನು ಯಾವುದೇ ಸಮಯದಲ್ಲಿ ಪರಿಶೀಲಿಸಬಹುದು/ ತಾಳೆ ನೋಡಬಹುದು. ಬ್ಯಾಂಕಿನ ಬಾಕಿಗಳ ವಸೂಲಿಗೆ ನೀವು ಸೂಕ್ತ ಸುರಕ್ಷತೆಗಳನ್ನು/ಕ್ರಮಗಳನ್ನು ತೆಗೆದುಕೊಳ್ಳಬಹುದು.

ಭಾಯಾಚಿತ್ರಕ್ಕಾಗಿ ಸ್ಥಳ	ಭಾಯಾಚಿತ್ರಕ್ಕಾಗಿ ಸ್ಥಳ	ಭಾಯಾಚಿತ್ರಕ್ಕಾಗಿ ಸ್ಥಳ
(ಮೇಲೆ ಭಾಯಾಚಿತ್ರ ಅಂಟಿಸಿರುವ ಮಾಲೀಕರು/ಪಾಲುದಾರರು/ನಿರ್ದೇಶಕರ ಸಹಿಗಳು)		

ದಿನಾಂಕ:

ಸ್ಥಳ:

ಪರಿಶೀಲನಾ ಪಟ್ಟಿ: (ಪರಿಶೀಲನಾ ಪಟ್ಟಿಯು ಕೇವಲ ಸೂಚಕವಾಗಿದೆ ಮತ್ತು ಸಮಗ್ರವಾಗಿಲ್ಲ ಮತ್ತು ವಿವಿಧ ಸ್ಥಳಗಳಲ್ಲಿನ ಸ್ಥಳೀಯ ಅವಶ್ಯಕತೆಗಳನ್ನು ಅವಲಂಬಿಸಿ ಅಗತ್ಯಕ್ಕೆ ಅನುಗುಣವಾಗಿ ಏನನ್ನಾದರೂ ಸೇರಿಸಬಹುದು)

- 1) ಗುರುತಿನ ಪುರಾವೆ - ಮತದಾರರ ಗುರುತಿನ ಚೀಟಿ / ಚಾಲನಾ ಲೈಸೆನ್ಸ್ / ಪ್ಯಾನ್ ಕಾರ್ಡ್ / ಆಧಾರ್ ಕಾರ್ಡ್ / ಪಾಸ್‌ಪೋರ್ಟ್‌ನ ಸ್ವಯಂ ಪ್ರಮಾಣೀಕೃತ ಪ್ರತಿ.
- 2) ನಿವಾಸದ ಪುರಾವೆ - ಇತ್ತೀಚಿನ ದೂರವಾಣಿ ಬಿಲ್, ವಿದ್ಯುತ್ ಬಿಲ್, ಆಸ್ತಿ ತೆರಿಗೆ ರಶೀದಿ (2 ತಿಂಗಳಿಗಿಂತ ಹಳೆಯದಲ್ಲ), ಮಾಲೀಕರು/ಪಾಲುದಾರರು/ನಿರ್ದೇಶಕರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್.
- 3) ಪಜಾ/ಪಪಂ/ಒಬಿಸಿ/ಅಲ್ಪಸಂಖ್ಯಾತರೆಂಬ ಪುರಾವೆ.
- 4) ವ್ಯವಹಾರ ಉದ್ಯಮದ ಗುರುತಿನ ಪುರಾವೆ/ವಿಳಾಸ - ಸಂಬಂಧಿತ ಪರವಾನಗಿಗಳು/ನೋಂದಣಿ ಪ್ರಮಾಣಪತ್ರಗಳು/ವ್ಯಾಪಾರ ಘಟಕದ ಮಾಲೀಕತ್ವ, ಗುರುತು ಮತ್ತು ವಿಳಾಸಕ್ಕೆ ಸಂಬಂಧಿಸಿದ ಇತರ ದಾಖಲೆಗಳ ಪ್ರತಿಗಳು.
- 5) ಅರ್ಜಿದಾರರು ಯಾವುದೇ ಬ್ಯಾಂಕ್/ಹಣಕಾಸು ಸಂಸ್ಥೆಯಲ್ಲಿ ಸುಸ್ತಿದಾರರು ಆಗಿರಬಾರದು.
- 6) ಅಸ್ತಿತ್ವದಲ್ಲಿರುವ ಬ್ಯಾಂಕರ್‌ಗಳಿಂದ, ಯಾರಾದರೂ ಇದ್ದರೆ. ಅವರಿಂದ ಲೆಕ್ಕ ಪತ್ರಗಳ ವಿವರಪತ್ರ (ಕಳೆದ ಆರು ತಿಂಗಳಿನಿಂದ),
- 7) ಆದಾಯ ತೆರಿಗೆ/ಮಾರಾಟ ತೆರಿಗೆ ರಿಟರ್ನ್ ಇತ್ಯಾದಿಗಳೊಂದಿಗೆ ಕಳೆದ ಎರಡು ವರ್ಷಗಳ ಘಟಕಗಳ ಬ್ಯಾಲೆನ್ಸ್ ಶೀಟ್‌ಗಳು (ರೂ.2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ಪ್ರಕರಣಗಳಿಗೆ ಅನ್ವಯಿಸುತ್ತದೆ).
- 8) ಕಾರ್ಯಕಾರಿ ಬಂಡವಾಳ ಮಿತಿಗಳ ಸಂದರ್ಭದಲ್ಲಿ ಒಂದು ವರ್ಷದ ಪ್ರಕ್ಷೇಪಿತ ಬ್ಯಾಲೆನ್ಸ್ ಶೀಟ್‌ಗಳು ಮತ್ತು ಸಾವಧಿ ಸಾಲದ ಸಂದರ್ಭದಲ್ಲಿ ಸಾಲದ ಅವಧಿಗೆ ಪ್ರಕ್ಷೇಪಿತ ಬ್ಯಾಲೆನ್ಸ್ ಶೀಟ್‌ಗಳು (ರೂ.2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ಪ್ರಕರಣಗಳಿಗೆ ಅನ್ವಯಿಸುತ್ತದೆ).
- 9) ಅರ್ಜಿ ಸಲ್ಲಿಸುವ ದಿನಾಂಕದವರೆಗೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಸಾಧಿಸಿದ ಮಾರಾಟ.
- 10) ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ವಿವರಗಳನ್ನು ಒಳಗೊಂಡಿರುವ ಯೋಜನಾ ವರದಿ (ಪ್ರಸ್ತಾವಿತ ಯೋಜನೆಗಾಗಿ).

11) ಕಂಪನಿಯ ಸಂಸ್ಥಾಪನಾ ಪತ್ರ ಮತ್ತು ಸಂಘದ ನಿಯಮಾವಳಿಗಳು/ಪಾಲುದಾರರ ಪಾಲುದಾರಿಕೆ ಪತ್ರ ಇತ್ಯಾದಿ.

12) ಮೂರನೇ ವ್ಯಕ್ತಿಯ ಖಾತರಿ ಇಲ್ಲದಿರುವಾಗ, ನಿರ್ದೇಶಕರು ಮತ್ತು ಪಾಲುದಾರರೂ ಸೇರಿದಂತೆ ಸಾಲಗಾರರಿಂದ ಆಸ್ತಿ ಮತ್ತು ಹೊಣೆಗಾರಿಕೆ ಹೇಳಿಕೆ .

13. ಮಾಲಿಕಾ/ಪಾಲುದಾರ/ನಿರ್ದೇಶಕರ ಛಾಯಾಚಿತ್ರ(ಎರಡು ಪ್ರತಿಗಳು)

ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಸಾಲ ಅರ್ಜಿ ಸ್ವೀಕಾರಿಸಿದ ಬಗ್ಗೆ ಸ್ವೀಕೃತಿ ಚೀಟಿ

ಕಚೇರಿ ಪ್ರತಿ:

ಅರ್ಜಿ (ಕಂಪ್ಯೂಟರ್ ರಚಿತ/ಕೈ ಬರಹದ್ದು) ಸಂಖ್ಯೆ		ಅರ್ಜಿಯ ದಿನಾಂಕ	
ಅರ್ಜಿದಾರರ ಹೆಸರು		ವಿನಂತಿಸಲಾದ ಸಾಲದ ಮೊತ್ತ	
ಅರ್ಜಿದಾರರ ಸಹಿ		ಶಾಖೆಯ ಅಧಿಕಾರಿಯ ಸಹಿ	



ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಸಾಲ ಅರ್ಜಿಗಾಗಿ ಸ್ವೀಕೃತಿ ಚೀಟಿ ಅರ್ಜಿದಾರರ ಪ್ರತಿ:

ಅರ್ಜಿ (ಕಂಪ್ಯೂಟರ್ ರಚಿತ/ಕೈ ಬರಹದ್ದು) ಸಂಖ್ಯೆ		ಅರ್ಜಿಯ ದಿನಾಂಕ	
ಅರ್ಜಿದಾರರ ಹೆಸರು		ವಿನಂತಿಸಲಾದ ಸಾಲದ ಮೊತ್ತ	
ಅರ್ಜಿದಾರರ ಸಹಿ		ಶಾಖೆಯ ಅಧಿಕಾರಿಯ ಸಹಿ	
ಅರ್ಜಿ (ಕಂಪ್ಯೂಟರ್ ರಚಿತ/ಕೈ ಬರಹದ್ದು) ಸಂಖ್ಯೆ		ಅರ್ಜಿಯ ದಿನಾಂಕ	

